



# ಧ್ವಂಕ್ರೂ ನಮನ್!

■ ಪ್ರವೀಣ ಕುಲಕಣ್ಣೆ

**ಸ್ವಾಯಾಪದೋ ಚಿತ್ತಿಸುವ ಪ್ರತಿಭೆಗಳಿಗೆ ನಮನ್!** ಈ ಸಾಹಿತ್ಯದಲ್ಲಿ, ಏನೋ ಹೇಸಡು ಹೊಳೆದುಬಿಡುತ್ತದೆ. ಕ್ಲೂಲ್ ಕ ಎನಿಸಬಹುದಾದ ಸಂಗತಿಗಳೂ ಅಂತಹ ‘ಜ್ಞಾನೋದಯ’ದ ಸಂದರ್ಭದಲ್ಲಿ ವಿಶೇಷವಾಗಿ ಗೋಚರಿಸುತ್ತವೆ. ಇಂತಹ ‘ಜ್ಞಾನೋದಯ’ದ ಕ್ಷಣಿ ಹೊಸದೆನನ್ನೇ ಕಾಣ್ಣೆ ನೀಡುತ್ತಿರುವ ಹಂಡ. ಹೀಗೆ ಹೇಳಿದಾಗ ನಿಮಗೆ ಆಕ್ರಮಿಸಿಸಾನ ‘ಯುರೇಕಾ ಯುರೇಕಾ’ ಕೂಗಿನ ಓಟ ನೇನಿಗೆ ಬಂದಿರಲ್ಪತ್ತಿ ಸಾಕು. ಇಲ್ಲಿ ನೋಡಿ, ಸೇದಿ ಬಿಸಾಡಿದ ಸಿಗರೇಟನ ಮೊಂಡಾದ ತುಂಡುಗಳು ನೋಯಿಡಾದ ಯುವಕ ನಮನ್ ಗುಪ್ತ ಅವರಿಗೆ ತಂಬಾ ಉಪಯುಕ್ತವಾಗಿ ಕಂಡವು. ಅದರ ಫಲವೇ ಸಿಗರೇಟನ ಆಬ್ಚಣಿಗಳಿಂದ (ಮುಂಫಾಗಣಲ್ಲಿರುವ ಫೀಲ್ರೂಗಳು) ಸೋಲ್ಟ್ ನಿವಾರಕ ರಿಇಲ್ಯೂಂಟ್‌ಗಳು, ಭಾವೇಗಳು, ಮೃದು ಆಟಿಕೆಗಳು, ಕೀ ಚೈನ್‌ಗಳು ಮತ್ತು ದಿಂಬಗಳ ತಯಾರಿಕೆಗೆ ಮುನ್ನಡಿ ಬಿತ್ತು.

ದೇಶದ ಯಾವುದೇ ಜನವಸತಿ ಪ್ರದೇಶಕ್ಕೆ ಹೋದರೂ ಒಂದಿಳೊಂದು ಕಡೆ ಸೇದಿ ಬಿಸಾಡಿದ ಸಿಗರೇಟನ ತುಂಡುಗಳು ಬಿಧಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ. ಜಗತ್ತಿನಾದ್ಯಂತ ಪ್ರತಿವರ್ಷ 450 ಕೋಟಿ ಸಿಗರೇಟ್‌ಗಳನ್ನು ಸೇದಿ ಬಿಸಾಡಲಾಗುತ್ತದೆ ಎಂಬುದೊಂದು ಅಂದಾಜು. ಸಿಗರೇಟ್‌ನ ಒಂದೊಂದು ಪ್ರತ್ಯೇಕ ಪರಿಸರದಲ್ಲಿ ಸರ್ಪೋಣವಾಗಿ ಕರ್ನಿಹೋಗಲು ಹತ್ತು ವರ್ಷಗಳೇ ಬೇಕಾಗುತ್ತವೆ. ಹೀಗಾಗಿ, ಸುದುವಾಗ ಮಾತ್ರವಲ್ಲದೆ ಸುಷ್ಪು ಬಿಸಾಡಿದ ಮೇಲೂ ಸಿಗರೇಟನ ಈ ಭಾಗದಿಂದ ಪರಿಸರ

ಮಾಲಿನ್ಯವಾಗುತ್ತದೆ. ಇದನ್ನು ಮನಗಂಡ ನಮನ್, ವಿವಕಾರಿ ಸಿಗರೇಟ್ ಬಟ್ಟಗಳನ್ನು ಸಂಸ್ಥಿಸಿ, ಮರುಬಳಕೆಗೆ ಅವುಗಳನ್ನು ಪಡಗಿಸಿ, ಬಗಬಗಿಯ ಸಾಮಗ್ರಿಗಳನ್ನು ಅವುಗಳಿಂದ ತಯಾರು ಮಾಡುತ್ತಿದ್ದಾರೆ.

ಕೇಂದ್ರ ವರ್ಷಕ್ರಾಂತೆಯೇ ಲಿಮಿಟೆಡ್ ಎಂಬ ಕಂಪನಿಯನ್ನು ಸ್ಥಾಪಿಸಿರುವ ನಮನ್, ಇದುವರೆಗೆ 30 ಲಕ್ಷ ಸಿಗರೇಟ್ ತುಂಡುಗಳನ್ನು ಬೀದಿಗಳಿಂದ ಹೆಚ್ಚೆ ತೆಗೆಸಿ, ಮರುಬಳಕೆ ಮಾಡಿದ್ದಾರೆ. ಅವರ ಕಂಪನಿ ಈ ಪ್ರತ್ಯೇಕಿಯೆಯಲ್ಲಿ ₹ 2 ಕೋಟಿ ವರ್ಷಾಂತನ್ನು ನಡೆಸಿದೆ. ದೇಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಓದುವಾಗ ಟೀ ಶಾಪ್ ಮುಂದೆ ನೂರಾರು ವಿದ್ಯಾರ್ಥಿಗಳು ಸಿಗರೇಟ್ ಸೇದಿ, ಬಟ್ಟಗಳನ್ನು ಅಲ್ಲೇ ಬಿಸಾಡುವುದನ್ನು ನಮನ್ ಗಮನಿಸಿದ್ದರು. ಈ ಬಟ್ಟಗಳು ಕರಗಲು ತಂಬಾ ಸಮಯ ಬೇಕಾಗುತ್ತದೆ ಎನ್ನುವುದು ಅವರಿಗೆ ಗೊತ್ತಾದ ಬಳಿಕ, ಈ ತ್ವಾಜ್ವವನ್ನು ಮರುಬಳಕೆ ಮಾಡುವುದು ಹೇಗೆ ಎಂದು ಯೋಚಿಸತ್ತೇದಿರು. ತ್ವಾಜ್ವ ಮರುಬಳಕೆ ತಂತ್ರಜ್ಞಾನವನ್ನು ಜಾಲಾಡಿದರು. ಅವರ ಈ ಹಡುಕಾಡಿಲ್ಲಿ ಹಿರಿಯ ಸಹೋದರ ವಿಪುಲ್ ಸಹ ಸಾಫ್ತ್ ನೀಡಿದರು. ₹ 20 ಲಕ್ಷ ಆರಂಭಿಕ ಬಂಡವಾಳದಲ್ಲಿ ಅವರ ಕಂಪನಿ ಶುರುವಾಯಿತು.

ಒಳಿಸಿ ಬಿಸಾಡಿದ ಸಿಗರೇಟ್‌ನಲ್ಲಿ ಎರಡು ಭಾಗಗಳಿರುತ್ತವೆ. ಒಂದು ಪೇಪರ್‌ನಲ್ಲಿ ಸುತ್ತಿಕೊಂಡ ಅಳಿದುಳಿದ ತಂಬಾಕು ಇರುವ ಭಾಗ, ಇನ್‌ನೊಂದು ಸೆಲ್ಯೂಲೋಸ್ ಅಸಿಟೇಟ್‌ನಿಂದ (ಅದೂ ಒಂದು ರೀತಿಯ ಪಾಲಿಮರ್)

ತಯಾರಾದ ಫೀಲ್ರೂ. ಮೊದಲಿಗೆ ಎಲ್ಲವನ್ನೂ ಬೇರೆ ಬೇರೆ ಮಾಡಲಾಗುತ್ತದೆ. ತಂಬಾಕನ್ನು ಸಾವಯವ ವಿಧಾನದಲ್ಲಿ ಹೊಳೆಯುವಂತೆ ಮಾಡಿ ಗೊಬ್ಬರ ತಯಾರು ಮಾಡಲಾಗುತ್ತದೆ. ಅದನ್ನು ನಾರ್ಕಾರ್ಗಳಿಗೆ ಮಾರಾಟ ಮಾಡಲಾಗುತ್ತದೆ.

ಕಾಗದವನ್ನು ಹಣ್ಣಿನ ತಿರುಳಿನಂತೆ ಹದಗೊಳಿಸಿ, ಸೊಳ್ಳಿನಿವಾರಕ ರೀತಿಲ್ಲಿಂಬ್ರೋಗಳಲ್ಲಿ ಒಳಕೆ ಮಾಡಲಾಗುತ್ತದೆ. ಅವುಗಳನ್ನು ನೋಮಾಸ್ಕ್ ಬ್ರೌಂಡ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಫೀಲ್ರೂ ನಲ್ಲಿರುವ ಪಾಲಿಮರ್ ಎಳಿಗಳನ್ನು ಸಂಪೂರ್ಣವಾಗಿ ಸಂಸ್ಥಿಸಿದ ಮೇಲೆ ಅವುಗಳು ಜ್ಯೋವಿಕವಾಗಿ ಕರಿಹೋಗುವ ಹ್ಯಾಯಿ ಎಳಿಗಳ ರೂಪ ತಾಳುತ್ತವೆ. ಅವುಗಳಿಂದ ಚಾಪೆ, ದಿಂಬು, ಆಟಕೆ ಸಿದ್ದಪಡಿಸಲಾಗುತ್ತದೆ.

ನೋಯಿಡಾ ಬಳಿ ಅವರ ಸಂಸ್ಕರಣಾ ಘಟಕವಿದೆ. 27ರ ಹರೆಯಿದ ನಮನ್ 50 ಮಹಿಳೆಯರಿಗೆ ಕೆಲಸವನ್ನು ಕೊಟ್ಟಿದ್ದಾರೆ. ಕೇಂದ್ರ ವರ್ಷಕ್ರಾಂತೆ ಕಂಪನಿಯ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಳಿಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸಿಗರೇಟ್ ಬಟ್ಟಗಳನ್ನು ಸಂಗ್ರಹಣೆ ಮಾಡುವುದೇ ನಮನ್ ಪಾಲಿಗೆ ದೊಡ್ಡ ತೆಲ್ನೋಎ. ಸುಮಾರು 200 ಜೆಲ್ಲೆಗಳಲ್ಲಿ ಈ ಉತ್ಪನ್ನಕ್ಕಾಗಿ ಸಂಗ್ರಹ ಕೇಂದ್ರಗಳನ್ನು ಅವರು ತೆರೆದಿದ್ದಾರೆ. ಪ್ರತಿ ತಿಂಗಳು ಏಳು ಸಾವಿರ ಕೆ.ಜಿ.ಯಾಪ್ ಬಟ್ಟಗಳು ಸಂಗ್ರಹ ಆಗುತ್ತವೆ. ತಿಂಗಳ ಸಂಸ್ಕರಣೆಗೆ ಅಮ್ಮ ಸಂಗ್ರಹ ಸಾಕಾಗುತ್ತದೆ. ಪರಿಸರ ಮಾಲಿನ್ಯ ತಪ್ಪಿಸುವ ಅವರ ಈ ಉದ್ದ್ಯಮ ಲಿಮಾನ್ ದಾಲಿಗೂ ಸೇರಿದೆ.

Printed and Published by B.A. Ravi on behalf of The Printers (Mysore) Private Ltd. Printed at M/s Rajhan's Enterprises, No.134, 4th Main Road, Industrial Town, Rajajinagar, Bangalore - 560044 and published from The Printers (Mysore) Private Ltd., Plot Nos. 7 to12, Kumbalgod Industrial Area, II Phase, Bengaluru - 560074. Editor: K.N. TILAK KUMAR.

Editorial Office: 75, M.G Road, Bengaluru-560 001 E-mail:editorsu@sudha.co.in. Phone: 080 45557333, Editorial:45557262, Circ:1800-425-8009, Advt: 1800-425-8008, ©All rights reserved. Reproduction in whole or in part without permission is prohibited. RNI No 7891/65